



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೧ Volume 151	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೫, ೨೦೧೬ (ಭಾದ್ರಪದ ೨೪, ಶಕ ವರ್ಷ ೧೯೩೮) Bengaluru, Thursday, September 15, 2016 (Bhadrapada 24, Shaka Varsha 1938)	ಸಂಚಿಕೆ ೩೭ Issue 37
-------------------------	--	-----------------------

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

HOME SECRETARIAT

NOTIFICATION

No. HD 148 POP 2016, Bengaluru, Dated : 28-06-2016.

In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf, the Government of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column (4) thereof and the said areas and places shall be included within the jurisdiction of the police station specified in column (2), thereof, in respect of offences specified below:-

SCHEDULE

Name of the Division/City/Sub-Division	Police Station in which the areas and places mentioned in column (3) shall be included	Name of the areas and places	Police Station from whose jurisdiction the areas and places mentioned in Column (3) shall be excluded
(1)	(2)	(3)	(4)
Haveri Dist; Have Circle; Haveri Sub-Dn.	Haveri Traffic Police Station	(1) Haveri Municipal Corporation limits (2) Nagendranamatti, Yattinahalli, Ijarilakampur and Totadayallapur villages	Haveri Town Police Station
		(1) NH-4 by-pass road Devagiri by-pass cross to Nelogal village Railway over bridge (2) Ganajuru village (3) Upto Kerimattihalli Village	Haveri Rural Police Station

Name of the Division/City/Sub-Division	Police Station in which the areas and places mentioned in column (3) shall be included	Name of the areas and places	Police Station from whose jurisdiction the areas and places mentioned in Column (3) shall be excluded
(1)	(2)	(3)	(4)
		(4) Kanakapur village up to Kodihalli village cross (5) Hanagal road Aladakatti village upto High school.	
		(6) Devagiri village. Guttal road upto Karjagi cross	

The Police Station specified in column (2) shall be responsible for Investigation of the offences under:

- (1) The Karnatak Traffic Control Act, 1960 (Karnataka Act No.18 of 1960)
- (2) The Karnataka Traffic (Control of Public Vehicles) Rules, 1979;
- (3) The Karnataka Traffic Control (Regulation of Traffic on Highways) Rules, 1979 and the Karnataka Traffic Control Rules, 1979;
- (4) The Motor Vehicle Act, 1988 (Central Act 59 of 1988) and the Karnataka Motor Vehicle Rules, 1989; and
- (5) Offences under sections 279, 283, 304, 304(A), 337, 338 and 427 of the Indian Penal Code, 1860.

P.R. 571

SC-100

By Order and in the name of the Governor of Karnataka

(B.N.Devaraj)

Under Secretary to Government , (I/c)

Home Department

(Police Expenditure)

HOME SECRETARIAT

NOTIFICATION

No. HD 67 POP 2016, Bengaluru, Dated : 28-06-2016.

In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf, the Government of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column (4) thereof and the said areas and places shall be included within the jurisdiction of the police station specified in column (2), thereof, in respect of traffic offences under Acts specified below:-

SCHEDULE

Name of the District/Police Sub-Division/Circle	Name of the Police Station in which the areas and places specified in column(3) shall be included	Name of the areas and places	Name of the Police Station from the jurisdiction of which the areas and places specified in column (3) shall be excluded
(1)	(2)	(3)	(4)
Mandya Dist: Maddur Circle; Malavalli Sub-Division.	Maddur Traffic Police Station	Maddur Traffic Police Station Jurisdiction of Maddur Police Station comprising the maddur police station limits consisting of Maddur Town limits; from	Maddur Police Station

Name of the District/Police Sub-Division/Circle	Name of the Police Station in which the areas and places specified in column(3) shall be included	Name of the areas and places	Name of the Police Station from the jurisdiction of which the areas and places specified in column (3) shall be excluded
(1)	(2)	(3)	(4)
		Nidaghatta boundary to KMF dairy Gajjalagere boundary total 17 km Bangalore-Mysore National Highway	

The Traffic Police Station specified in column (2) shall be responsible for investigation of the offences as under:-

- (1) The Karnataka Traffic Control Act, 1960 (Karnataka Act No.18 of 1960)
- (2) The Karnataka Traffic (Control of Public Vehicles) Rules, 1979;
- (3) The Karnataka Traffic Control (Regulation of Traffic on Highways) Rules, 1979 and the Karnataka Traffic Control Rules, 1979;
- (4) The Motor Vehicle Act, 1988 (Central Act 59 of 1988) and the Karnataka Motor Vehicle Rules, 1989;
- (5) Offences under sections 279, 304(A), 337, 338 and 427 of the Indian Penal Code, 1860.

P.R. 572

SC-100

By Order and in the name of the Governor of Karnataka

(B.N.Devaraj)

Under Secretary to Government , (I/c)

Home Department

(Police Expenditure)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 17 ಎಲ್‌ಜೆಜಿ 2014, ಬೆಂಗಳೂರು ದಿನಾಂಕ : 24-06-2016

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕ್ರಮ ಸಂಖ್ಯೆ	ವಿಧಾನಸಭಾ ಕ್ಷೇತ್ರ	ಸದಸ್ಯರ ಮತ್ತು ವಿಳಾಸ	ಪ್ರವರ್ಗ
1	ಮುದ್ದೇಬಿಹಾಳ	(1) ಶ್ರೀ ಅಪ್ಪಾಜಿ ಸಿ.ಎಸ್. ನಾಡಗೌಡ, ಮಾನ್ಯ ಶಾಸಕರು, ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರ ಹಾಗೂ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ	ಅಧ್ಯಕ್ಷರು
		(2) ಶ್ರೀ ಶರಣಪ್ಪ ತಂದೆ ಬಸಪ್ಪ ಸರೂರ ಅಯ್ಯನಗುಡಿ, ಮುದ್ದೇಬಿಹಾಳ ತಾಲ್ಲೂಕು	ಸದಸ್ಯರು (ಸಾಮಾನ್ಯ)
		(3) ಶ್ರೀ ಶಾಮ್ ಚಂದ್ರಶೇಖರ ಪಾತ್ರದ ಸಾ:ಯಲಗೂರ, ಮುದ್ದೇಬಿಹಾಳ ಪಾತ್ರದ	ಸದಸ್ಯರು (ಪರಿಶಿಷ್ಟ ಜಾತಿ)
		(4) ಶ್ರೀಮತಿ ಕಸ್ತೂರಿಬಾಯಿ ಗಂಡ ದಂಡಪ್ಪ ಜವಳಗೇರಿ, ಸಾ:ನಾಲತವಾಡ, ಮುದ್ದೇಬಿಹಾಳ ತಾಲ್ಲೂಕು	ಸದಸ್ಯರು (ಮಹಿಳೆ)

ಕ್ರಮ ಸಂಖ್ಯೆ	ವಿಧಾನಸಭಾ ಕ್ಷೇತ್ರ	ಸದಸ್ಯರ ಮತ್ತು ವಿಳಾಸ	ಪ್ರವರ್ಗ
		(5) ತಹಶೀಲ್ದಾರರು, ಮುದ್ದೇಬಿಹಾಳ ತಾಲ್ಲೂಕು	ಸದಸ್ಯ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ರೇವಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-3)

P.R. 573

S.C. 25

ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪ್ರಇ 68 ಪ್ರವಾಸಿ 2016, ಬೆಂಗಳೂರು, ದಿನಾಂಕ: 28-06-2016.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು, ಇಲ್ಲಿನ ಆಡಳಿತ ಮಂಡಳಿಗೆ ಈಗಾಗಲೇ ನಾಮನಿರ್ದೇಶನ ಮಾಡಲಾಗಿದ್ದ 11 ಸರ್ಕಾರಿ ಸದಸ್ಯರ ಪೈಕಿ 8 ಸರ್ಕಾರಿ ಸದಸ್ಯರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ ಪ್ರಇ 68 ಪ್ರವಾಸಿ 2016, ದಿನಾಂಕ: 07.04.2016, 15.04.2016 ಹಾಗೂ 03.06.2016ಗಳನ್ವಯ ನಾಮನಿರ್ದೇಶನಗೊಂಡಿರುವ 07 ಹೊಸ ಅಧಿಕಾರೇತರ ಸದಸ್ಯರನ್ನು ಒಳಗೊಂಡಂತೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಬೈಲಾ ಪ್ರಕಾರ ಕೆಳಕಂಡ 12 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಗಿದೆ.

ಕ್ರ. ಸಂ	ನಿರ್ದೇಶಕರ ವಿವರ	ಸರ್ಕಾರಿ/ಸರ್ಕಾರೇತರ ನಿರ್ದೇಶಕರು
1	ಶ್ರೀ ಆರ್. ಮೂರ್ತಿ, ಅಧ್ಯಕ್ಷರು,	ಸರ್ಕಾರೇತರ ಸದಸ್ಯರು
2	ಶ್ರೀ ಐ.ಎಸ್.ಎನ್. ಪ್ರಸಾದ, ಸರ್ಕಾರಿ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ	ಸರ್ಕಾರಿ ಸದಸ್ಯರು
3	ಶ್ರೀಮತಿ ಸಿ. ಶಿಖಾ, ಜಿಲ್ಲಾಧಿಕಾರಿ, ಮೈಸೂರು.	ಸರ್ಕಾರಿ ಸದಸ್ಯರು
4	ಶ್ರೀಮತಿ ಜಿ. ಸತ್ಯವತಿ, ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು	ಸರ್ಕಾರಿ ಸದಸ್ಯರು
5	ಶ್ರೀ ಎನ್.ಎಂ. ಶಶಿಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು	ಸರ್ಕಾರಿ ಸದಸ್ಯರು
6	ಶ್ರೀ ಎಲ್.ಎಂ. ಪರಶಿವಮೂರ್ತಿ ಬಿನ್ ಶ್ರೀ ಮಹಾಂತದೇವರು ಲಕ್ಷರಸನಪಾಳ್ಯ ತೋಟದ ಮನೆ, ಕೆಂಪನಹಳ್ಳಿ ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ.	ಸರ್ಕಾರೇತರ ಸದಸ್ಯರು
7	ಶ್ರೀ ನರಸಿಂಹರಾಜು ಬಿನ್ ಶ್ರೀ. ಕೆ.ಎನ್.ರಾಜಪ್ಪ ಸಿ.ಎಂ. ರಸ್ತೆ ವಾರ್ಡ್ ನಂ.7. ಕೆ.ಆರ್.ನಗರ ಟೌನ್, ಕೃಷ್ಣರಾಜನಗರ (ಕೆ.ಆರ್.ನಗರ) ತಾಲ್ಲೂಕು, ಮೈಸೂರು ಜಿಲ್ಲೆ.	ಸರ್ಕಾರೇತರ ಸದಸ್ಯರು
8	ಶ್ರೀ ಬಸವರಾಜ್ ಮಲಕಾರಿ, ನಂ. 293 ತೇಜಸ್ವಿನಿ ನಗರ ಕಲಘಟಗಿ ರಸ್ತೆ, ಧಾರವಾಡ.	ಸರ್ಕಾರೇತರ ಸದಸ್ಯರು

ಕ್ರ. ಸಂ	ನಿರ್ದೇಶಕರ ವಿವರ	ಸರ್ಕಾರಿ/ಸರ್ಕಾರೇತರ ನಿರ್ದೇಶಕರು
9	ಶ್ರೀಮತಿ ಪುಷ್ಪಲತಾ ಆನಂದ ಕೋಂ ಶ್ರೀ ಆನಂದ್ ಗಾಣದಾಳು, ದುದ್ದಾ ಹೋಬಳಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ.	ಸರ್ಕಾರೇತರ ಸದಸ್ಯರು
10	ಶ್ರೀ ಹೆಚ್.ಎಸ್. ನಂಜಪ್ಪ ಹಂಗಳ, ಗುಂಡ್ಲು ಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ	ಸರ್ಕಾರೇತರ ಸದಸ್ಯರು
11	ಶ್ರೀ ರೇವಣ್ಣ ಬಿನ್ ಶ್ರೀ. ಸಣ್ಣಯ್ಯ ನಂ.55, ನ್ಯೂ ಮಾಡೆಲ್ ಹೌಸ್, 10ನೇ ಕ್ರಾಸ್, ಅಶೋಕ ಪುರಂ, ಮೈಸೂರು-570008	ಸರ್ಕಾರೇತರ ಸದಸ್ಯರು
12	ಶ್ರೀ ಚಂದ್ರಶೇಖರ್, ಆರ್ ಬಿನ್ ಶ್ರೀರಾಮು, ನಂ. ಎಲ್.ಐ.ಜಿ-47 ಆರ್.ಎಸ್. ನಾಯ್ಡು ನಗರ, ಕೆ.ಹೆಚ್.ಬಿ ಕಾಲೋನಿ, ಮೈಸೂರು-570007	ಸರ್ಕಾರೇತರ ಸದಸ್ಯರು

PR-578
SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ರವಿಮೂರ್ತಿ,
ಸರ್ಕಾರದ ಜಂಟಿ ಕಾರ್ಯದರ್ಶಿ,
ಪ್ರವಾಸೋದ್ಯಮ ಇಲಾಖೆ.

ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪ್ರಇ 62 ಪ್ರವಾನಿ 2016, ಬೆಂಗಳೂರು, ದಿನಾಂಕ: 28-06-2016.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇಲ್ಲಿನ ಆಡಳಿತ ಮಂಡಳಿಗೆ ಈಗಾಗಲೇ ನಾಮನಿರ್ದೇಶನ ಮಾಡಲಾಗಿದ್ದ 06 ಸರ್ಕಾರಿ ನಿರ್ದೇಶಕರ ಪೈಕಿ 03 ಸರ್ಕಾರಿ ನಿರ್ದೇಶಕರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ.

ಅಧಿಸೂಚನೆ ಸಂಖ್ಯೆ ಪ್ರಇ 62 ಪ್ರವಾನಿ 2016, ದಿನಾಂಕ: 07.04.2016ರನ್ವಯ ನಾಮ ನಿರ್ದೇಶನಗೊಂಡಿರುವ 10 ಹೊಸ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಪ್ರಕಾರ ಕೆಳಕಂಡ 13 ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಗಿದೆ.

ಕ್ರ. ಸಂ	ನಿರ್ದೇಶಕರ ವಿವರ	ಸರ್ಕಾರಿ/ಸರ್ಕಾರೇತರ ನಿರ್ದೇಶಕರು
1	ಶ್ರೀ ಎಸ್.ಎ. ಹುಸೈನ್, ಅಧ್ಯಕ್ಷರು	ಸರ್ಕಾರೇತರ ನಿರ್ದೇಶಕರು
2	ಶ್ರೀ ಕೆ.ಡಿ. ಉಡಪುಡಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು	ಸರ್ಕಾರಿ ನಿರ್ದೇಶಕರು
3	ಶ್ರೀಮತಿ ಜಿ. ಸತ್ಯವತಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು	ಸರ್ಕಾರಿ ನಿರ್ದೇಶಕರು
4	ಶ್ರೀ ಎಂ. ಸತೀಶ್ ಬಿನ್ ಶ್ರೀ ಹೆಚ್.ಸಿ. ಮುನಿಯಪ್ಪ ಜಿ.ಹೊಸಹಳ್ಳಿ ವಿಶ್ವನೀಡಂ ಅಂಚೆ, ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ	ಸರ್ಕಾರೇತರ ನಿರ್ದೇಶಕರು

ಕ್ರ. ಸಂ	ನಿರ್ದೇಶಕರ ವಿವರ	ಸರ್ಕಾರಿ/ಸರ್ಕಾರೇತರ ನಿರ್ದೇಶಕರು
5	ಶ್ರೀ ಮಲ್ಲೇಶಯ್ಯ (ವಕೀಲರು) ಬಿನ್ ಶ್ರೀ ದೋನಪ್ಪ, ನಂ.56/ಬಿ 19ನೇ ಮೈನ್ ರೋಡ್, ಬಿ.ಎಸ್.ಕೆ 2ನೇ ಹಂತ, 2ನೇ ಬ್ಲಾಕ್, ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ	ಸರ್ಕಾರೇತರ ನಿರ್ದೇಶಕರು
6	ಶ್ರೀಮತಿ ರಾಜಮ್ಮ, ಜಿ.ಸಿ. ಕೋಂ ಶ್ರೀ ಮರಿಯಾ ಜೋಸೆಫ್ ಉ/ಗ್ರೆಗರಿ ನಂ. 3406 ರಾಯಲ್ ಮೇರಿಡಿಯನ್ ಎದುರು ಡಿ.ಸಿ. ಹಳ್ಳಿರಸ್ತೆ, ಬೇಗೂರು, ಬೆಂಗಳೂರು 560083, ಬೆಂಗಳೂರು ನಗರ ಜಿಲ್ಲೆ.	ಸರ್ಕಾರೇತರ ನಿರ್ದೇಶಕರು
7	ಶ್ರೀ.ಆರ್.ರವಿಶೇಖರ್ ಬಿನ್ ಶ್ರೀ.ಎಸ್.ರುದ್ರಯ್ಯ, ನಂ.698, 9ನೇ 'ಎ' ಕ್ರಾಸ್, 2ನೇ ಸ್ಟೇಜ್, 5ನೇ ಮುಖ್ಯರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಬೆಂಗಳೂರು-560086, ಬೆಂಗಳೂರು ನಗರ ಜಿಲ್ಲೆ	ಸರ್ಕಾರೇತರ ನಿರ್ದೇಶಕರು
8	ಶ್ರೀ ಬಿ.ಎನ್. ಪ್ರಕಾಶ್ ಬಿನ್ ಶ್ರೀ.ನಂಜಪ್ಪ 1ನೇ ಬ್ಲಾಕ್, 5ನೇ ಕ್ರಾಸ್, ಉಮಾಮಹೇಶ್ವರಿ ಲೇಔಟ್, ಗೋಣಿಕೊಪ್ಪಲು, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.	ಸರ್ಕಾರೇತರ ನಿರ್ದೇಶಕರು
9	ಶ್ರೀ ಜಿ.ಡಿ. ವಿಜಯಕುಮಾರ್, ಗುಳೂರು, ತುಮಕೂರು, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ	ಸರ್ಕಾರೇತರ ನಿರ್ದೇಶಕರು
10	ಶ್ರೀ ಎಫ್.ಎಡ್ವಿನ್, ಮನೆ ನಂ.370, 8ನೇ ಕ್ರಾಸ್, ಗಾಂಧಿಪುರಂ, ವೈಟ್ ಪೀಲ್ಡ್, ಅಡಗೂರು ವಾರ್ಡ್, ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ.	ಸರ್ಕಾರೇತರ ನಿರ್ದೇಶಕರು
11	ಶ್ರೀ ಮೀರ್ ಮುಮತಾಜ್ ಅಲಿ ಅಲಿಪುರ್, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.	ಸರ್ಕಾರೇತರ ನಿರ್ದೇಶಕರು
12	ಶ್ರೀ ಹಮೀದ್ ಕನ್ನೂರು ಮನೆ ನಂ 1/94, ಬುದ್ದ ಮನೆ, ಕನ್ನೂರು ಪೋಸ್ಟ್, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.	ಸರ್ಕಾರೇತರ ನಿರ್ದೇಶಕರು
13	ಶ್ರೀ ಮಲ್ಲಿನಾಥ ಪಾಟೀಲ ಸೋಂತ್ ಗ್ರಾಮ, ಕಲಬುರಗಿ ತಾಲ್ಲೂಕು ಮತ್ತು ಜಿಲ್ಲೆ.	ಸರ್ಕಾರೇತರ ನಿರ್ದೇಶಕರು

PR-579
SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ರವಿಮೂರ್ತಿ,
ಸರ್ಕಾರದ ಜಂಟಿ ಕಾರ್ಯದರ್ಶಿ,
ಪ್ರವಾಸೋದ್ಯಮ ಇಲಾಖೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಯುಸೇಇ 125 ಯುಇಸೇ 2014, ಬೆಂಗಳೂರು ದಿನಾಂಕ : 25-06-2016

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ದಿನಾಂಕ 10-04-2006ರಂದು 10 ವರ್ಷಗಳ ನಿರಂತರ ಸೇವೆ ಸಲ್ಲಿಸಿರುವ ಹಾಗೂ ಈ ಅಧಿನಿಯಮವು ಜಾರಿಗೆ ಬಂದ ದಿನಾಂಕದಂದು ಕಾರ್ಯನಿರತನಾಗಿರುವ ಅರ್ಹ ದಿನಗೂಲಿ ನೌಕರರ ವಿವರಗಳನ್ನು ಪಟ್ಟಿ ಮಾಡಿ ದಿನಾಂಕ 01-09-2014ರಂದು ಅಧಿಸೂಚಿಸಲಾಗಿದೆ. ಮುಂದುವರಿದಂತೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ದಿನಗೂಲಿ ನೌಕರರ ಹೆಸರುಗಳು ಮೇಲ್ಕಂಡ ಅಧಿಸೂಚನೆಯಲ್ಲಿ ಬಿಟ್ಟಿರುವುದರಿಂದ ಅವರ ಹೆಸರುಗಳನ್ನು ಪಟ್ಟಿ ಮಾಡಿ ಅಧಿಸೂಚಿಸಲಾಗಿದೆ. ಅದರಂತೆ ಈ ಕೆಳಕಂಡ ಅರ್ಹ ದಿನಗೂಲಿ ನೌಕರರು ಅಧಿಸೂಚನೆ ಸಂಖ್ಯೆ:ಸಂಪೃಶಾಇ 77 ಶಾಸನ 2012, ದಿನಾಂಕ 15-02-2013ರ ಅಧಿನಿಯಮದ ಪ್ರಕಾರ ಬದ್ಧರಾಗಿರತಕ್ಕದ್ದು.

ಕ್ರ. ಸಂ.	ಅಭ್ಯರ್ಥಿಯ ಹೆಸರು	ಹುಟ್ಟಿದ ದಿನಾಂಕ	ವರ್ಗ (ಸಾಮಾನ್ಯ/ ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ)	ದಿನಗೂಲಿ ಸೇವೆಗೆ ಸೇರಿದ ದಿನಾಂಕ	ದಿನಗೂಲಿ ಸೇವೆಗೆ ಸೇರಿದ ವೇಳೆ ಅಭ್ಯರ್ಥಿಯ ವಿದ್ಯಾರ್ಹತೆ ಮತ್ತು ಪಡೆದ ದಿನಾಂಕ	ಪ್ರಸ್ತುತ ವಿದ್ಯಾರ್ಹತೆ ಹಾಗೂ ಪಡೆದ ದಿನಾಂಕ	ದಿನಗೂಲಿ ಸೇವೆಗೆ ನೇಮಕಗೊಂಡ ಹುದ್ದೆ ಹಾಗೂ ವೃಂದ (ಸದರಿ ಹುದ್ದೆಗೆ ವೃಂದ & ನೇಮಕಾತಿ ನಿಯಮದನ್ವಯ ನಿಗದಿಪಡಿಸಿದ ವಿದ್ಯಾರ್ಹತೆ)	ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆ ಹಾಗೂ ವೃಂದ	ದಿನಗೂಲಿ ಸೇವೆಗೆ ತೆಗೆದುಕೊಳ್ಳಲು ಹೊರಡಿಸಿದ ಆದೇಶ ಹಾಗೂ ವೇತನ	ಒಟ್ಟು ದಿನಗೂಲಿ ಸೇವೆ (ಸೇವಾ ವಿಚ್ಛಿನ್ನತೆ ವಿವರದೊಂದಿಗೆ)	ಪ್ರಸ್ತುತ ದಿನಗೂಲಿ ಸೇವೆಯಲ್ಲಿರುವ ಬಗ್ಗೆ ಷರಾ (ವೇತನ, ಇತರೆ)
1	ಶ್ರೀ ಎಮ್.ಕುಮಾರಸ್ವಾಮಿ ಮೈಸೂರು	10-10-1959	ಬಣಜಿಗ	01-12-1987	ಎಸ್.ಎಸ್.ಎಲ್.ಸಿ. ಏಪ್ರಿಲ್ 1982	ಎಸ್.ಎಸ್.ಎಲ್.ಸಿ. ಏಪ್ರಿಲ್ 1982	ಗುಂಪು-ಡಿ 5ನೇ ತರಗತಿ	ಲಾನ್ ಪರಿಪಾಲಕರು	ಪ್ರಥಮ ಮಾಹೆಯ ವೇತನ ಬಟವಾಡೆಯನ್ನು ಆಧರಿಸಿ (ಎನ್.ಎಂ.ಆರ್.) ದಿನ ಒಂದಕ್ಕೆ ರೂ.12.00/-	ಸೇವಾ ವಿಚ್ಛಿನ್ನತೆ ಇಲ್ಲದೆ 29 ವರ್ಷ	ಪ್ರಸ್ತುತ ದಿನಕ್ಕೆ ರೂ.184.74/- ದಿನಗೂಲಿ ಪಾವತಿಸಲಾಗುತ್ತಿದೆ
2	ಶ್ರೀ ಶೇಖ್ ಸಾಬ್ ಬಳ್ಳಾರಿ	09-01-1968	ಪ್ರವರ್ಗ-1 (ಪಿಂಜಾರರು)	01-01-1989	6ನೇ ತರಗತಿ	6ನೇ ತರಗತಿ	ಗುಂಪು-ಡಿ 5ನೇ ತರಗತಿ	ಅಡಿಗೆ ಸಹಾಯಕರು	ಜಿಯುಸೇಕ್ರೀಆ:ಬ: ದಿಗೂ: 1:87-88 ದಿನಾಂಕ 01-01-1989 ತಿಂಗಳಿಗೆ ದಿನಗೂಲಿ ಆಧಾರದ ಮೇಲೆ ರೂ.425/-ರಂತೆ ಪಾವತಿಸಲಾಗಿದೆ	ಸೇವಾ ವಿಚ್ಛಿನ್ನತೆ ಇಲ್ಲದೆ 27 ವರ್ಷ	ಪ್ರಸ್ತುತ ತಿಂಗಳಿಗೆ ರೂ.5,850/- ವೇತನ ಪಾವತಿಸಲಾಗುತ್ತಿದೆ (ಒಂದು ದಿನಕ್ಕೆ ರೂ.195/-)

೧೪೮೨

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೬

ಭಾಗ ೪ಎ

3	ಶ್ರೀ ರಾಮಾಂಜನೇಯಲು ಬಳ್ಳಾರಿ	02-06-1972	ಪ್ರವರ್ಗ-1 ಗೊಲ್ಲರು	01-09-1988	8ನೇ ತರಗತಿ	ಎಸ್.ಎಸ್.ಎಲ್.ಸಿ ಮಾರ್ಚ್ 2009	ಗುಂಪು-ಡಿ 5ನೇ ತರಗತಿ	ಕಾವಲುಗಾರರು	ಜಿಯುಕ್ರೀಇ:ಅ:ಬ:1 :87-88, ದಿನಾಂಕ 01-09-1988 ತಿಂಗಳಿಗೆ ದಿನಗೂಲಿ ಆಧಾರದ ಮೇಲೆ ರೂ.290/-	ಸೇವಾ ವಿಚ್ಛಿನ್ನತೆ ಇಲ್ಲದೆ 28 ವರ್ಷ	ಪ್ರಸ್ತುತ ತಿಂಗಳಿಗೆ ರೂ.5,760/- ವೇತನ ಪಾವತಿಸಲಾಗುತ್ತಿದೆ. (ಒಂದು ದಿನಕ್ಕೆ ರೂ.192/-)
4	ಶ್ರೀ ನಂಜಪ್ಪ ಶ್ರೀ ಕಂಠೀರವ ಕ್ರೀಡಾಂಗಣ	20-07-1975	ಒಕ್ಕಲಿಗ	02-11-1995	ಎಸ್.ಎಸ್.ಎಲ್.ಸಿ 1993	ದ್ವಿತೀಯ ಪಿಯುಸಿ ಮೇ-1995	ಗುಂಪು-ಡಿ 5ನೇ ತರಗತಿ	ಗುಂಪು 'ಡಿ'	ಡಿವೈಎಸ್‌ಎಸ್‌/ಎ ಸ್‌3/95-96, ದಿನಾಂಕ 02-11- 1995 ದಿನ ಒಂದಕ್ಕೆ ರೂ. 44.80/-	ಸೇವಾ ವಿಚ್ಛಿನ್ನತೆ ಇಲ್ಲದೆ 21 ವರ್ಷ	ಪ್ರಸ್ತುತ ದಿನಕ್ಕೆ ರೂ.184.74/- ದಿನಗೂಲಿ ಪಾವತಿಸಲಾಗುತ್ತಿದೆ ಹಾಗೂ ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 18 ಸೇಸ್ಥಾ 2009, ದಿನಾಂಕ 11- 06-2009 ಮತ್ತು ಸಿಆಸುಇ 34 ಸೇಸ್ಥಾ 2012, ದಿನಾಂಕ 31-07-2012 ರನ್ವಯ ಹೆಚ್ಚುವರಿಯಾಗಿ ರೂ.2,000/- ದಂತೆ ಒಟ್ಟು ರೂ.7,542/- ವೇತನ ಪಾವತಿಸಲಾಗುತ್ತಿದೆ

ಈ ಅಧಿಸೂಚನೆಯಲ್ಲಿರುವ ದಿನಗೂಲಿ ನೌಕರರು, ದಿನಗೂಲಿ ನೌಕರರಾಗಿ ಸೇವೆಗೆ ಸೇರುವಾಗ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಂತೆ ಅರ್ಹತೆ ಹೊಂದದೆ ಇದ್ದಲ್ಲಿ ಹಾಗೂ ಸಲ್ಲಿಸಿರುವ ಮಾಹಿತಿ ಹಾಗೂ ದಾಖಲೆಗಳು / ಫೋರ್‌ಜರಿಯಾಗಿದ್ದಲ್ಲಿ ಅವರುಗಳ ಹೆಸರು ಈ ಅಧಿಸೂಚನೆಯಲ್ಲಿ ಸ್ವಯಂಚಾಲಿತವಾಗಿ ರದ್ದಾಗುವ ಷರತ್ತಿಗೊಳಪಟ್ಟಿರುತ್ತದೆ.

P.R. 574

S.C. 100

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್. ಪ್ರಭುಶಂಕರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ